



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಗುರುವಾರ, ೨೯, ಆಗಸ್ಟ್, ೨೦೨೪(ಭಾದ್ರಪದ, ೦೭, ಶಕವರ್ಷ, ೧೯೪೬) BENGALURU, THURSDAY, 29, AUGUST, 2024(BHADRAPADA, 07, SHAKAVARSHA, 1946)	ಸಂ. ೪೧೭ No. 417
------------------------	--	--------------------

ಕರ್ನಾಟಕ ಸರ್ಕಾರ

ಸಂ: ಇಡಿ 240 ಡಿಸಿಇ 2024 (ಇ)

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ: 28-08-2024.

ಅಧಿಸೂಚನೆ

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 8ನೇ ಪ್ರಕರಣವನ್ನು ಓದಿಕೊಂಡು, 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಿರುವಂತೆ, ಕರ್ನಾಟಕ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ (ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು 2024ರ ಕರಡನ್ನು ಇದರಿಂದ ಬಾಧಿತರಾಗುವ ಎಲ್ಲಾ ವ್ಯಕ್ತಿಗಳ ತಿಳಿವಳಿಕೆಗಾಗಿ ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಗೊಳಿಸಲಾಗುತ್ತಿದೆ ಹಾಗೂ ಅಧಿಕೃತ ವಿಶೇಷ ರಾಜ್ಯಪತ್ರದ ಪ್ರಕಟಣೆಯ ದಿನಾಂಕದಿಂದ ಹದಿನೈದು ದಿನಗಳು ಪೂರ್ಣಗೊಂಡ ನಂತರ ಇದೇ ಕರಡನ್ನು ಪರಿಗಣಿಸಲಾಗುವುದು ಎಂದು ಈ ಮೂಲಕ ಸೂಚನೆ ನೀಡಲಾಗುತ್ತಿದೆ.

ಈ ಕರಡಿನ ಕುರಿತು ಸಾರ್ವಜನಿಕರಿಂದ ನಿಗದಿತ ಅವಧಿಯೊಳಗೆ ಸ್ವೀಕೃತವಾಗುವ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ), ಬಹುಮಹಡಿಗಳ ಕಟ್ಟಡ, ಬೆಂಗಳೂರು-560001 ಇವರಿಗೆ ಕಳುಹಿಸುವುದು.

ಕರಡು ನಿಯಮಗಳು

- ಶೀರ್ಷಿಕೆ ಮತ್ತು ಆರಂಭ -(1)** ಈ ನಿಯಮಗಳನ್ನು ಕರ್ನಾಟಕ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು 2024 (2ನೇ ತಿದ್ದುಪಡಿ) ನಿಯಮಗಳು 2024 ಎಂದು ಕರೆಯಬಹುದಾಗಿದೆ.
(2) ಈ ನಿಯಮಗಳು, ಸರ್ಕಾರಿ ರಾಜ್ಯಪತ್ರದಲ್ಲಿ ಅವುಗಳ ಅಂತಿಮ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
- ನಿಯಮ 4(4)(ಬಿ) ಯ ತಿದ್ದುಪಡಿ: ನಿಯಮ 4(4)(ಬಿ) ಗೆ ತಿದ್ದುಪಡಿ:** ಕರ್ನಾಟಕ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ (ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು 2021ರ ನಿಯಮ 4(4)(ಬಿ) ನಂತರದಲ್ಲಿ ಈ ಕೆಳಕಂಡಂತೆ ಸೇರಿಸತಕ್ಕದ್ದು. ಏನೆಂದರೆ-

(೧)

"(ಸಿ) ಪರಂತು ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ಬೋಧಕರು ಅಂಗವೈಕಲ್ಯತೆಯನ್ನು ಹೊಂದಿದ್ದರೆ ಮತ್ತು ಅವರ ಅವಲಂಬಿತ ಮಕ್ಕಳು, ಪತಿ/ ಪತ್ನಿ, ತಂದೆ, ತಾಯಿ ಇವರುಗಳು ಸಹಾ ಅಂಗವೈಕಲ್ಯತೆಯನ್ನು ಹೊಂದಿದ್ದರೆ ಇವರನ್ನು ವರ್ಗಾವಣೆ ಮಾಡತಕ್ಕದ್ದಲ್ಲ, ಇದೇ ನಿಯಮಾವಳಿಯ ನಿಯಮ 4(1)ರಲ್ಲಿ ನಿಗದಿಪಡಿಸಲಾದ ಕನಿಷ್ಠ ಸೇವಾವಧಿಯನ್ನು ಪೂರೈಸಿದ್ದಲ್ಲಿ, ಅವರ ಕೋರಿಕೆಯ ಮೇರೆಗೆ ವರ್ಗಾವಣೆ ಮಾಡತಕ್ಕದ್ದು."

3. **ನಿಯಮ 9(2)(ಎ), (ಬಿ), (ಸಿ) ಮತ್ತು (ಡಿ):** ಕರ್ನಾಟಕ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ (ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು 2021ರ ನಿಯಮ 9(2) (ಎ), (ಬಿ), (ಸಿ) ಮತ್ತು (ಡಿ) ನಂತರದಲ್ಲಿ ಈ ಕೆಳಕಂಡ ಅಂಶವನ್ನು ಕೈಬಿಡತಕ್ಕದ್ದು. ಏನೆಂದರೆ-

"ಅಂತಹ ಅರ್ಹ ಬೋಧಕ ಸಿಬ್ಬಂದಿಯು ಲಭ್ಯವಿಲ್ಲದಿದ್ದರೆ, 4ನೇ ನಿಯಮದ (1)ನೇ ಉಪ-ನಿಯಮದಲ್ಲಿ ನಿಯಮಿಸಲಾದಂತೆ ವರ್ಗಾವಣೆಗಾಗಿ ಕನಿಷ್ಠ ಸೇವಾವಧಿಗಿಂತ ಕಡಿಮೆ ಗರಿಷ್ಠ ಸಂಖ್ಯೆಯ ವರ್ಷಗಳನ್ನು ಪೂರ್ಣಗೊಳಿಸಿರುವ ಬೋಧಕ ಸಿಬ್ಬಂದಿ".

ಕರ್ನಾಟಕದ ರಾಜ್ಯಪಾಲರ ಆದೇಶನುಸಾರ
ಮತ್ತು ಅವರ ಹೆಸರಿನಲ್ಲಿ

(ಎಂ.ಧನಂಜಯ)

ಸರ್ಕಾರದ ಅಧೀನ ಕಾರ್ಯದರ್ಶಿ
ಉನ್ನತ ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ)

GOVERNMENT OF KARNATAKA

No: ED 240 DCE 2024 (E)

Karnataka Government Secretariat,
M.S. Building,
Bengaluru, Dated: 28-08-2024.

NOTIFICATION

The draft of the Karnataka Civil Services (Regulation of transfer of Teaching Staff of Department of Collegiate Education) (2nd Amendment) Rules, 2024, which the Government of Karnataka proposes to make in exercise of the powers conferred by sub-section (1) of Section 3 read with section 8 of the Karnataka State Civil Services Act, 1978 (Karnataka Act 14 of 1990) is hereby published as required by clause (a) of sub section (2) of Section 3 of the said Act, for information of all persons likely to be affected thereby and notice is hereby given that same draft will be taken into consideration after expiry of fifteen days from the date of its publication in the Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections and suggestions may be addressed to Principal Secretary to Government, Education department (Higher Education), M.S, Building, Bengaluru-560 001.

DRAFT RULES

1. **Title and Commencement** - (1) These rules may be called The Karnataka State Civil Services (Regulation of Transfer of Teaching Staff of Department of Collegiate Education) (2nd Amendment) Rules, 2024.

(2) They shall come into force from the date of their final publication in the official Gazette.

2. **Amendment of rule 4(4)(b):-** In the Karnataka State Civil Services (Regulation of Transfer of Teaching Staff of Department of Collegiate Education) Rules, 2021, in rule 4(4)(b) after (b), following shall be inserted namely:-

“(C) Notwithstanding anything contained in this rules teachers with Benchmark Disabilities and teachers having husband/wife, children and dependent parents, who are persons with benchmark disability, shall not be transferred unless requested, which shall be considered only after completion of minimum length of service as prescribed in rule 4(1)”

3. **Amendment of rule 9(2)(a), (b), (c) and (d):** - In the Karnataka State Civil Service (Regulation of Transfer of Teaching Staff of Department of Collegiate Education) Rules, 2021, in rule 9(2)(a), (b), (c) and (d) following shall be omitted. namely: -

“and if no such eligible teaching staff is available, then teaching staff who have completed maximum number of years below the minimum length of service for transfer as prescribed in sub-rule (1) of rule 4”.

By Order and in the Name of the
Governor of Karnataka

(M. Dhananjaya)
Under Secretary to the Government
Higher Education Department
(Collegiate Education)